



**ಅವಧಿ ರೇವಣಿ/ಆವರ್ತನ ರೇವಣಿ ಖಾತೆ
ತೆರೆಯಲು ಅರ್ಜಿ ನಮೂನೆ
(ಅಸ್ತಿತ್ವದ್ದಲಿರುವ ಗಾಠಕರಿಗೆ)**

ಕಚೇರಿ ಬಳಕೆಗೆ ಮಾತ್ರ		ದಿನಾಂಕ :	
ರೇವಣಿಖಾತೆ ಸಂಖ್ಯೆ			

ಗಾಢಕರ ಗುರುತು 1:

--	--	--	--	--	--	--	--

 ಗಾಢಕರ ಗುರುತು 2:

--	--	--	--	--	--	--	--

ಗಾಢಕರ ಗುರುತು 3:

--	--	--	--	--	--	--	--

 ಗಾಢಕರ ಗುರುತು 4:

--	--	--	--	--	--	--	--

ಕೆನರಾ ಬ್ಯಾಂಕ್

ಶಾಖೆ

ಆತ್ಮೀಯ ಸರ್/ ಮೇಡಂ,

ನಾನು/ನಾವು ಬಾಡುಕಿನ ನಿಯಮಗಳಿಗೆ ಅನುಸಾರವಾಗಿ, ಈ ಕೆಳಗಿನ ನಿಯಮಗಳು ಮತ್ತು ಷರತ್ತುಗಳ ಮೇಲೆ ನನ್ನ/ನಮ್ಮ ಹೆಸರಿನಲ್ಲಿ (KDR/FDR/ CAN TAX SAVER/CAPITAL GAINS/RD/ CANARA DHANVARSHA) ಖಾತೆಯನ್ನು ತೆರೆಯಲು ಮತ್ತು ನನಗೆ/ನಮಗೆ ಠೇವಣಿ ರಶೀದಿ/ಪಾಸ್ ಪುಸ್ತಕವನ್ನು ನೀಡಲು ವಿನಂತಿಸುತ್ತೇವೆ..

ರೆವಣಿ ಮೊತ್ತ/ಮಾಸಿಕ ಕಂತು ರೂ. _____/- (ರೂಪಾಯಿಗಳು. _____)

ರೇವಣಿ ಅವಧಿ

 ವರ್ಷಗಳು

 ತಿಂಗಳುಗಳು

 ದಿನಗಳು

ಬದ್ಧಿಧರ _____

Personal Details

I ಖಾತೆದಾರರ ಹೆಸರು (ಶ್ರೀ/ಶ್ರೀಮತಿಯ / ಕುಮಾರಿ /ಮಾಸ್ಟರ್/)	F	I	R	S	T						M	I	D	D	L	E					L	A	S	T		
ಪಾನ್ ಸಂಖ್ಯೆ																										
II ಖಾತೆದಾರರ ಹೆಸರು (ಶ್ರೀ/ಶ್ರೀಮತಿಯ / ಕುಮಾರಿ /ಮಾಸ್ಟರ್/)	F	I	R	S	T							M	I	D	D	L	E					L	A	S	T	
III ಖಾತೆದಾರರ ಹೆಸರು (ಶ್ರೀ/ಶ್ರೀಮತಿಯ / ಕುಮಾರಿ /ಮಾಸ್ಟರ್/)	F	I	R	S	T							M	I	D	D	L	E					L	A	S	T	
IV ಖಾತೆದಾರರ ಹೆಸರು (ಶ್ರೀ/ಶ್ರೀಮತಿಯ / ಕುಮಾರಿ /ಮಾಸ್ಟರ್/)	F	I	R	S	T							M	I	D	D	L	E					L	A	S	T	

* ಅರ್ಜಿದಾರರು ಅಪಾಘ್ರವ್ಯಯಸಠ್ಠಾಗಿದಲ್ಲಿ :

ಅಪಾಘರ್ಗ ಹೆಸರು _____ ಹುಟ್ಟಿದ ದಿನಾಂಕ

--	--	--	--	--	--

 ಪಾಲಕರ ಹೆಸರು _____

ಸಂಬಂಧ _____

ಪಾಲಕರ ವಿಳಾಸ / ಮೊಬೈಲ್ ಸಂಖ್ಯೆ

ಮರುಪಾವತಿಯ ಷರತ್ತುಗಳು: ☐ ಸ್ವಯಂ ☐ ಒಂದೋ ಅಥವಾ ಬದುಕುಳಿದವರು ☐ ಮಾಜಿ ಅಥವಾ ಬದುಕುಳಿದವರು ☐
ಯಾರಾದರೂ ಒಬ್ಬರು ಅಥವಾ ಬದುಕುಳಿದವರು ☐ ಜಂಟಿಯಾಗಿ ☐ ಇತರರು _____

ಸಾಯಿ ಸೂಚನೆ: (ಆವರ್ತನ ಠೇವಣಿ / ನನ್ನ ನಮ್ಮ SB/CA/OD/CC ಖಾತೆ _____

ರಿಂದ RD A/c _____ ಗೆ _____ ರಿಂದ ಪಾಠಂಭಿಸಿ ತಿಂಗಳಿಗೆ ರೂ.

_____ ಅನುವರ್ಗಾಯಿಸಲು ನಾನು/ನಾವು ಅಧಿಕಾರ ನೀಡುತ್ತೇವೆ

ನಾಮನಿರ್ದೇಶನ ನಮೂನೆ DA-1

ಬಾಲ್ಮಿಕ್ ಠೇವಣಿಗಳಿಗೆ ಸಂಬಂಧಿಸಿದಂತೆ, ಬಾಲ್ಮಿಕ್ ನಿರ್ದೇಶನ ಕಾಯ್ದೆ 1949 ರ ಸೆಕ್ಷನ್ 45ZA ಮತ್ತು ಬಾಲ್ಮಿಕ್ ಕಂಪನಿಗಳ (ನಾಮನಿರ್ದೇಶನ) ನಿಯಮಗಳು, 1985 ರ ನಿಯಮ 2(1) ರ ಅಡಿಯಲ್ಲಿ ನಾಮನಿರ್ದೇಶನ. ನಾನು/ನಾವು ಈ ಕೆಳಗಿನ ವಕ್ತಿಯನ್ನು ನಾಮನಿರ್ದೇಶನ ಮಾಡಲು ಬಯಸುತ್ತೇವೆ, ಅವರ ವಿವರಗಳನ್ನು ಕೆಳಗೆ ನೀಡಲಾಗಿದೆ, ನನ್ನ ನಮ್ಮ ಅಪಾಠ್ ವಯಸ್ಸು ಮರಣದ ಸಂದರ್ಭದಲ್ಲಿ ಠೇವಣಿಯ ಮೊತ್ತವನ್ನು ಕನರಾ ಬಾಲ್ಮಿಕ್ ಶಾಖೆಯಿಂದ ಇವರಿಗೆ ಹಿಂತಿರುಗಿಸಬಹುದು.

ನಾಮನಿರ್ದೇಶನ ದಾರರ ಹೆಸರು ಮತ್ತು ವಿಳಾಸ	ವಯಸ್ಸು	ನಾಮನಿರ್ದೇಶಿತ ರ ಜನ್ಮದಿನಾಂಕ (ಅಪಾಠ್ ವಯಸ್ಸು ಸಂದರ್ಭದಲ್ಲಿ)	ಠೇವಣಿದಾರ ರೊಂದಿಗಿನ ಸಂಬಂಧ	ಠೇವಣಿ ವಿವರಗಳು	ಗಾರ್ಡಿಯನ್ ಹೆಸರು ಮತ್ತು ವಿಳಾಸ (ನಾಮನಿರ್ದೇಶಿತರು ಅಪಾಠ್ ವಯಸ್ಸಾಗಿದ್ದಲ್ಲಿ)

ಪಾಸ್ ಪುಸ್ತಕ/ಠೇವಣಿ ರಶೀದಿಯಲ್ಲಿ ನಾಮನಿಯ ಹೆಸರನ್ನು ಸೂಚಿಸಬಹುದು/ ಸೂಚಿಸಬಾರದು* (*ಅನ್ವಯಿಸದೇ ಇರುವುದನ್ನು ಹೊಡೆದು ಹಾಕಿ) ಎಂದು ನಾವು ಸಲಹೆ ನೀಡುತ್ತೇವೆ.

ಸಾಕ್ಷಿಯ ಸಹಿ 1. _____

ಹೆಸರು ಮತ್ತು ವಿಳಾಸ: _____

ಸಾಕ್ಷಿಯ ಸಹಿ 2. _____

ಹೆಸರು ಮತ್ತು ವಿಳಾಸ: _____

ಠೇವಣಿದಾರರ ಸಹಿ/ಗಳು / ಹೆಬ್ಬರಗಳಿಗಾಗಿ ಗುರುತು



सावधि जमा/आवर्ती जमा खाता खोलने के लिए
आवेदन पत्र
(मौजूदा ग्राहकों के लिए)

केवल कार्यालय के उपयोगार्थ

जमा खाता सं.

[illegible]

दिनांक

--	--	--	--	--	--	--	--

ग्राहक आईडी 1

--	--	--	--	--	--	--	--	--

ગ્રાહક આઈડી 2

--	--	--	--	--	--	--	--	--

ग्राहक आईडी 3

--	--	--	--	--	--	--	--	--

ગ્રાહક આઈડી 4

--	--	--	--	--	--	--	--	--

केनरा बैंक

शाखा

प्रिय महोदय/महोदया,

मैं/हम आपसे बैंक के नियमों के अनुसार निम्नलिखित नियमों और शर्तों पर मेरे/हमारे नाम पर (केडीआर/एफडीआर/कैन टैक्स सेवर/कैपिटल गेन/आरडी/केनरा धनवर्षा) खाता खोलने तथा मुझे/हमें एक जमा रसीद/पास बुक जारी करने का अनुरोध करते हैं।

जमा की राशि /मासिक किश्त रु. _____/- (रुपये)

जमा की अवधि

--	--

वर्ष

--	--

माह

--	--	--

दिन

व्याज दर प्रति वर्ष	%
---------------------	---

%

वैयक्तिक ब्यौरा

I खाता धारक का नाम (श्री/श्रीमती/मास्टर/कुमारी)	F	I	R	S	T					M	I	D	D	L	E				L	A	S	T	
पैन नं.:																							
II खाता धारक का नाम (श्री/श्रीमती/मास्टर/कुमारी)	F	I	R	S	T					M	I	D	D	L	E				L	A	S	T	
III खाता धारक का नाम (श्री/श्रीमती/मास्टर/कुमारी)	F	I	R	S	T					M	I	D	D	L	E				L	A	S	T	
IV खाता धारक का नाम (श्री/श्रीमती/मास्टर/कुमारी)	F	I	R	S	T					M	I	D	D	L	E				L	A	S	T	

* यदि आवेदक नाबालिग है: नाबालिक का नाम जन्म तिथि

--	--	--	--	--	--	--	--

अभिभावक का नाम	संबंध
----------------	-------

अभिभावक का पता/मोबाइल नं.

चुकावती की शर्तें : ☐ स्वयं ☐ दोनों में से कोई एक या उत्तरजीवी ☐ वर्तनी या उत्तरजीवी ☐ ई भी एक या उत्तरजीवी
☐ संयुक्त रूप से ☐ अन्य

स्थायी अनुदेश: (आवर्ती जमा खाता): मैं/हम मेरे/हमारे बचत बैंक/चालू खाता/ओडी/सीसी खाता _____ से आवर्ती जमा खाता _____ में _____ से प्रति माह रु. _____ अंतरित करने के लिए प्राधिकृत करते हैं।

नामांकन प्रपत्र डीए-1

बैंक जमा के संबंध में बैंकिंग विनियमन अधिनियम, 1949 की धारा 45ZA और बैंकिंग कंपनी (नामांकन) नियम, 1985 के नियम 2(1) के तहत नामांकन।

मैं/हम निम्नलिखित व्यक्ति को नामांकित करना चाहते हैं, जिसका विवरण नीचे दिया गया है, जिसे मेरी/हमारी/नाबालिग की मृत्यु की स्थिति में केनरा बैंक द्वारा जमा की राशि वापस की जा सकती है।

नामिती का नाम और पता	आयु	नामिती की जन्म तिथि (नाबालिग के मामले में)	जमाकर्ता के साथ संबंध	जमा का विवरण	अभिभावक का नाम और पता (नामित व्यक्ति के नाबालिग होने की स्थिति में)
----------------------	-----	--	-----------------------	--------------	---

Internal

ಮೊದಲ ರೇವಣಿದಾರ ಎರಡನೇ ರೇವಣಿದಾರ ಮೂರನೇ ರೇವಣಿದಾರ ನಾಲ್ಕನೇ ರೇವಣಿದಾರ

ಕಚೇರಿ ಬಳಕೆಗಾಗಿ:

ಗಾಠಕರು/ಗಳು ಸಲ್ಲಿಸಿದ ಅಸಿತ್ತದಲಿರುವ KYC ವಿವರಗಳನ್ನು ನಾವು ಪರಿಶೀಲಿಸಿದ್ದೇವೆ ಎಂದು ನಾವು ಈ ಮೂಲಕ ದೃಢೀಕರಿಸುತ್ತೇವೆ.

ಖಾತೆ ತೆರೆಯಲು ಅನುಮತಿ ನೀಡಲಾಗಿದೆ:

ನಾಮನಿದೇಶನವನ್ನು ಸ್ವೀಕರಿಸಲಾಗಿದೆ ಮತ್ತು ನೋಂದಣಿ ಸಂಖ್ಯೆಮೂಲಕ ನೋಂದಾಯಿಸಲಾಗಿದೆ:

ಕೆನರಾ ಬ್ಯಾಂಕಿಂಗಾಗಿ

ಮೇಲ್ವಿಚಾರಕ / ಅಧಿಕಾರಿ
ಪ್ರಭಂಧಕರು

भुगतान / परिपक्वता संबंधी निर्देश:

☐ मैं/हम बैंक को प्राधिकृत करता हूँ/करते हैं कि जब तक हमारे द्वारा अन्यथा सूचित नहीं किया जाता है, तब तक परिपक्वता तिथि पर समान अवधि के लिए ब्याज की प्रचलित दर पर उसी अवधि के लिए उपार्जित ब्याज सहित/बिना उपार्जित ब्याज से जमाराशि को स्वचालित रूप से नवीनीकृत कर सकते हैं। (या)

☐ परिपक्वता भुगतान/उपार्जित ब्याज को मेरे बचत बैंक खाता/चालू खाता संख्या में अंतरित करें

[illegible]

ब्याज भुगतान का तरीका

आवधिकता (एफडी) _____ बचत बैंक / चालू खाता सं.
में जमा करें।

[illegible]

घोषणा:

1. मैंने/हमने बैंक की जमा नीति की विषयवस्तु को पढ़ और समझ लिया है जो बैंक की वेबसाइट पर उपलब्ध है या बैंक की जमा नीति की विषयवस्तु मुझे/हमें समझा दी गई है और मैं/हम उसे स्वीकार करते हैं। मैं/हम बैंक या बैंक की वेबसाइट पर या नोटिस बोर्ड पर प्रकाशित या व्हाट्सएप/एसएमएस के माध्यम से मेरा/हमारा पंजीकृत ईमेल आईडी या मोबाइल नंबर के द्वारा मुझे/हमें सूचित किए गए मेरे/हमारे खाते से संबंधित जमा नीति में समय-समय पर लागू नियमों और शर्तों का पालन करने के लिए सहमत हैं।
2. मैं/हम एतद्वारा घोषणा करते हैं कि परिचालन निर्देशों के अनुसार "कोई एक/उत्तरजीवी", या "पूर्ववर्ती या उत्तरजीवी" के साथ जमा राशि के मामले में, बैंक मृत जमाकर्ताओं के कानूनी उत्तराधिकारियों की सहमति प्राप्त किए बिना आवेदन के

साथ मृत जमाकर्ताओं के मृत्यु प्रमाण पत्र प्रस्तुत करने पर, जैसा भी मामला हो, जमाकर्ताओं में से किसी एक या पूर्व की मृत्यु होने की स्थिति में उत्तरजीवी को समय से पहले समाप्ति/भुगतान की अनुमति दे सकता है।

3. मैं एतद्वारा घोषणा करता/करती हूँ कि नाबालिग की जन्म तिथि है, जो मेरे है और मैं उसका प्राकृतिक और वैध अभिभावक/अभिभावक हूँ जिसे अदालत ने आदेश दिनांक (प्रतिलिपि संलग्न) द्वारा नियुक्त किया है। मैं उक्त नाबालिक के वयस्क होने तक उपरोक्त खाते में किसी भी विवरण के भविष्य के सभी लेन-देन में उक्त नाबालिक का प्रतिनिधित्व करूंगी/करूंगा। मैं उपरोक्त नाबालिक के खाते में मेरे द्वारा किए गए किसी भी आहरण/लेन-देन के लिए बैंक को उसके दावे के लिए क्षतिपूर्ति करता/करती हूँ।
4. रु.2 करोड़ से कम की स्वीकृत/नवीनीकरण घरेलू/एनआरओ सावधि जमा को समय से पहले बंद करने/आंशिक आहरण/समयपूर्व विस्तार के लिए 1.00% का जुर्माना लगाया जाएगा। इस तरह के समय से पहले बंद / आंशिक रूप से आहरित / समय से पहले विस्तार की गई जमा पर जमा की तारीख पर लागू प्रासंगिक राशि स्लैब के लिए लागू दर से 1.00% कम ब्याज या उस अवधि के लिए लागू या 1.00% कम, जिस दर पर ब्याज को स्वीकार कर लिया गया है, जो भी कम हो, अर्जित किया जाएगा। हालांकि, 7वें दिन के पूरा होने से पहले समय से पहले बंद/समय से पहले विस्तार की गई सावधि जमा पर कोई ब्याज देय नहीं होगा।
5. यदि एनआरई जमाराशि जमा की प्रभावी तारीख से एक वर्ष पूरा होने से पहले समयपूर्व बंद कर दी जाती है तो कोई ब्याज नहीं दिया जाएगा।

पहला जमाकर्ता

दूसरा जमाकर्ता

तीसरा जमाकर्ता

चौथा जमाकर्ता

कार्यालय के उपयोगार्थ:

हम एतद्वारा पुष्टि करते हैं कि हमने ग्राहक/ग्राहकों द्वारा जमा किए गए मौजूदा केवाईसी विवरण को सत्यापित कर लिया है। खाता खोलने की अनुमति प्रदान की गई:

नामांकन स्वीकार किया गया और पंजीकरण संख्या के माध्यम से पंजीकृत किया गया।: _____

कृते केनरा बैंक

पर्यवेक्षक / अधिकारी

प्रबंधक